



ಇನ್ನೇನು ಗುಡ್ಡದ ತುದಿಯನ್ನು ಮುಟ್ಟೇ ಬಿಟ್ಟೆವು... ಎಂದು ಚಿಬ್ಬರನೆಬ್ಬಿರು ಹೆರಿದುಂಬಿಸುತ್ತೇ ಬಿಟ್ಟೆದ ನೆತ್ತಿಯನ್ನು ಮುಟ್ಟಿದಾಗ ಹೊತ್ತು ಪಡುವಣಿದತ್ತ ಜಾರಿತ್ತು. ಎಲ್ಲರ ಮುಖಿದಲ್ಲೂ ಎವರೆಸ್ಟ್ ವಿರಿದಂತಹ ಸಂಪ್ರಮ ದಣಿದ ದೇಹಕ್ಕೆ ಬಿಂಜುತ್ತಿದ್ದ ತಂಗಾಳಿ ತಂಪರೆಯುತ್ತಿತ್ತು. ಗುಡ್ಡದ ಮೇಲೆ ಸಾಲಾಗಿ ನೆಟ್ಟ ಗಾಳಿಯಂತುಗಳು ನಿರಂತರವಾಗಿ ತಿರುಗುತ್ತ ಲೇ ಇದ್ದವು. ಅದಕ್ಕೆ ಸಂಬಂಧಿಸಿದ ಕಣ್ಣೆ ಕಟ್ಟುದ, ಪಕ್ಕದಲ್ಲಿಯೇ ಕಟ್ಟ ಗಾಳಿ ಗುಂಡಿ ಉಸವಣ್ಣನ ಗುಡಿ ಬಿಟ್ಟರೆ ಅಲ್ಲಿ ಬೆರೇನೂ ಇರಲಿಲ್ಲ ಗುಡಿಯ ಏದುರಿನ ಚೋರೆಹಣ್ಣನ ಗಿಡದ ಕಟ್ಟಿಯ ಮೇಲೆ ಹೊತ್ತಾಗ ಹವಾನಿಯಲ್ಲಿತ್ತ ವಾತಾವರಣದ ಅನುಭವವಾಗುತ್ತಿತ್ತು. ಅಲ್ಲಿಂದ ಕೆಳಗೆ ಆಳಿ ತಪ್ಪಲಲ್ಲಿ ಹರಡಿದ ಭೂರಮೆಯ ಜೆಲುವಿನ ನೋಟ ಕ್ರಮೇಣ ನಮ್ಮ ಆಯಾಸವನ್ನು ಪರಿಹರಿಸಿತ್ತು.

ಬೆಟ್ಟಿದ ಮೇಲೆ ಬಾಣಂತಿ ಕಣೆವೆ ಎಂಬ ಅಚ್ಚರಿಯ ಸ್ಥಳವಿದ್ದು ಆ ನಿದಿವ್ಯ ಜಾಗದಲ್ಲಿ ನಿಂತಪ್ಪ ಹೊತ್ತು ನಾವು ಕಿತ್ತಲೇ ಮೈಬಿಣ್ಣದಲ್ಲಿ ಕಾಣುತ್ತೇವೆ ಎನ್ನುವ ಮಾಹಿತಿಯ ಜಾಡ ಹಿಡಿದು ಸುತ್ತಿದೆವು. ಅದು ನಮ್ಮ ಕಟ್ಟಿಗೆ ಬಿಳಿಲಿಲ್ಲ. ನಮಗೆ ನಿಷಿವಾದ ಸಂಕಟ ಏದುರಾದದ್ದು ಇಳಿಯುವ ಹೊತ್ತಿನಲ್ಲಿ. ಹರಳಾಗಲ್ಲಿನ ಮೇಲೆ ಇಟ್ಟ ಹೆಚ್ಚೆ ಸ್ಕೈಟಿಂಗ್ ಆಗುವ ಅಪಾಯಿವಿತ್ತು. ಹೀಗಾಗಿ

ನಾವು ಸಂಕೋಚ ಬಿಟ್ಟು ಪಾದುಕೆಗಳನ್ನು ಕೈಯಲ್ಲಿ ಹಿಡಿದುಕೊಂಡೇ ಇಳಿಯುತ್ತೊಡಗಿದೆವು. ಒಂದೆಡೆ ನಾನು ಮತ್ತು ಕೆತ್ತಿ ಹಾದಿ ತಪ್ಪಿ ಕೊರಕಲಿನ ಆಳ ಕಣಿವೆಯ ಮೇಲ್ಲಿಡೆ ಬಂದುಬಿಟ್ಟೇವು. ಅಲ್ಲಿ ಇಳಿಯಬೇಕಾದರೆ ನಮ್ಮ ಸಹಚರರ ಶೈಯಾಸರೆಗೆ ಮೊರೆ ಹೋಗಬೇಕಾಯಿತು.

ಗಂಗಾಬಾವಿ ತಲುಪಿದಾಗ ಮಧ್ಯಾಹ್ನ ಕಳೆದು ಮೂರುವರೆ ಗಂಟೆಯಾಗಿತ್ತು. ಡತ್ತಾತ್ರೇಯ ಅಳವಂಡಿಯವರು ಕಟ್ಟಿಸಿಕೊಂಡು ಬಂದ ಬುಕ್ಕಿಯುಂಟವನ್ನು ಬಿಟ್ಟುತ್ತೇ ಲೇ ನಮ್ಮ ಹಸಿವು ಇಮ್ಮದಿತ್ತು. ಜೊಳಿದ ವಿಡಕ್ ರೊಟ್ಟಿ, ಸಜ್ಜೆ ರೊಟ್ಟಿ, ಹೆಸರುಕಾಳು ಪಲ್ಲ, ಕೆಂಪುಮೆಣಸಿನಕಾಯಿ ಚಟ್ಟಿ, ಲಿಂಬೆ ಉಳ್ಳನಕಾಯಿ, ಸಕ್ಕರೆ, ಬೆಳ್ಳಿದ ಜೆಲೋಬಿ, ಪದರಪೇಡೆ, ಹೇಗಾ ಹೋಗಿಗೆ, ಅನ್ನ, ಸಾಂಭಾರು, ಮೊಸರು, ಹಪ್ಪಳ, ಸಂಡಿಗೆ, ಬಾಳಿಹಣ್ಣು ಕೊನೆಗೆ ತಿಂದದ್ದನ್ನು ಕರಿಗಳು ವಿಳ್ಳಿದೆಲೆ. ರುಚಿಕಟ್ಟಾದ ಉಣಿ ಎಂದಿಗಿಂತ ಹೆಚ್ಚಿನ ತುತ್ತನ್ನು ಹೊಟ್ಟಿಗೆಸಿತ್ತು.

ಮೊಗುಪುದು ಹೇಗೆ?: ಗದಗದಿಂದ 31 ಕಿ.ಮೀ ಮತ್ತು ಮುಂಡರಿಯಿಂದ 37 ಕಿ.ಮೀ ಅತರದಲ್ಲಿರುವ ಕಪ್ಪತಗುಡ್ಡಕ್ಕೆ ಬಸ್ ಸೌಕರ್ಯವಿದ್ದರೂ ಸ್ವತ ವಾಹನದಲ್ಲಿ ಹೊಗಿಬಿರುವುದು ಒಳ್ಳೆಯಾದು. ●